



ಪ್ರಗತಿ ಕೋ-ಆಪರೇಟಿವ್ ಬ್ಯಾಂಕ್ ಲಿ.

ಪ್ರಧಾನ ಕಛೇರಿ : ನಂ. 12/1, 'ಪ್ರಗತಿ ಭವನ' 1ನೇ ಮುಖ್ಯರಸ್ತೆ,
ಮಲ್ಲೇಶ್ವರಂ, ಬೆಂಗಳೂರು-560 003.

ಶಾಖೆ : ಆರ್. ಕೆ. ಕಾಂಪ್ಲೆಕ್ಸ್, ನಂ. 38/2, 8ನೇ ಮೈಲಿ,
ಹೆಸರಘಟ್ಟ ಕ್ರಾಸ್, ನಾಗನಂದ್ರ ಪೋಸ್ಟ್, ಟಿ. ದಾಸರಹಳ್ಳಿ, ಬೆಂಗಳೂರು-560073

ದೂರವಾಣಿ : 23365137, 23369915, ಶಾಖೆ : 22167333

Website : pragathicooperativebank.com

53ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ.

ದಿನಾಂಕ : 30-06-2024, ಭಾನುವಾರ

ಸಮಯ : ಬೆಳಿಗ್ಗೆ 10-00 ಗಂಟೆಗೆ

ಸ್ಥಳ : ಈಶ್ವರ ನೇವಾ ಮಂಡಳಿ

ನಂ. 212, ಹಂಪಿಗೆ ರಸ್ತೆ, ಮಲ್ಲೇಶ್ವರಂ,

ಹೊಸ ಮಾರುಕಟ್ಟೆ ಹತ್ತಿರ, ಬೆಂಗಳೂರು-560 003.

ಆಡಳಿತ ಮಂಡಳಿ :

ಶ್ರೀ ಬಿ.ಎಸ್. ರೇಣುಕಾರಾಧ್ಯ

ಅಧ್ಯಕ್ಷರು

ಶ್ರೀ ಎನ್. ಬಿ. ವಿರುಪಾಕ್ಷಪ್ಪ

ಉಪಾಧ್ಯಕ್ಷರು

: ನಿರ್ದೇಶಕರುಗಳು :

ಶ್ರೀ ಸಿ.ಎಲ್. ಸಿದ್ದಲಿಂಗಪ್ಪ

ಡಾ. ಟಿ.ಡಿ. ನಾಗೇಂದ್ರ ಕುಮಾರ್

ಶ್ರೀ ಜಿ.ಸಿ. ನಟರಾಜ

ಶ್ರೀ ಸಿ. ಚಂದ್ರಯ್ಯ

ಶ್ರೀ ಕೆ.ಬಿ. ನವೀನ್‌ಕುಮಾರ್

ಶ್ರೀ ಕೇಶವ ಕೆ. ಹೆಗ್ಡೆ

ಶ್ರೀ ಹೆಚ್.ಜಿ. ಪ್ರಕಾಶ್

ಶ್ರೀ ಎಸ್. ರಾಜಣ್ಣ

ಶ್ರೀಮತಿ ಎಸ್. ಚಂದ್ರಕಲಾ

ಶ್ರೀಮತಿ ಬಿ.ಎಸ್. ಭ್ರಮರಾಂಭ

ಶ್ರೀಮತಿ ಸುಜಾತ ವೀರಪ್ಪನವರ್

ವೃತ್ತಿಪರ ನಿರ್ದೇಶಕರು :-

ಶ್ರೀ. ಬಿ.ಆರ್. ನವೀನ್‌ಕುಮಾರ್. ಸಿ.ಎ.

ಶ್ರೀ ನಿರಂಜನಮೂರ್ತಿ

ಪ್ರಗತಿ ಕೋ-ಆಪರೇಟಿವ್ ಬ್ಯಾಂಕ್ ಲಿ.

ನಂ. 12/1, 'ಪ್ರಗತಿ ಭವನ', 1ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003.

53ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ

ಮಾನ್ಯ ಸದಸ್ಯರೇ,

ಬ್ಯಾಂಕಿನ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ 30-06-2024ನೇ ಭಾನುವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀ ಈಶ್ವರ ಸೇವಾ ಮಂಡಳಿ, ನಂ. 212, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಹೊಸ ಮಾರುಕಟ್ಟೆ ಹತ್ತಿರ, ಬೆಂಗಳೂರು-560 003ರಲ್ಲಿ ಈ ಕೆಳಕಂಡ ವಿಷಯಗಳನ್ನು ಚರ್ಚಿಸಲು ಕರೆಯಲಾಗಿದೆ. ಮಾನ್ಯ ಸದಸ್ಯರು ಸಭೆಗೆ ಹಾಜರಾಗಬೇಕಾಗಿ ವಿನಂತಿ.

ಕಾರ್ಯಸೂಚಿ

1. ಪ್ರಾರ್ಥನೆ
2. ಸ್ವಾಗತ ಭಾಷಣ ಅಧ್ಯಕ್ಷರಿಂದ
3. ಸಭೆಯ ನೋಟೀಸು ಓದಿ ದಾಖಲಿಸುವುದು.
4. ದೈವಾಧೀನರಾದ ಬ್ಯಾಂಕಿನ ಸದಸ್ಯರುಗಳಿಗೆ ಸಂತಾಪ ಸೂಚಿಸುವುದು.
5. ದಿನಾಂಕ 24-09-2023 ರಂದು ನಡೆದ 52ನೇ ಸಾಮಾನ್ಯ ಸಭೆಯ ನಡವಳಿಕೆಗಳನ್ನು ಓದಿ ದಾಖಲಿಸುವುದು.
6. 2023-24ನೇ ಸಾಲಿನ ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವುದು.
7. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
8. 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಮಂಡಳಿಯ ಅನುಪಾಲನಾ ವರದಿಯನ್ನು ಪರಿಶೀಲಿಸುವುದು.
9. 2024-25ನೇ ಸಾಲಿಗೆ ಲೆಕ್ಕ ಪರಿಶೋಧಕರ ನೇಮಕಾತಿ ಅನುಮೋದನೆ ಬಗ್ಗೆ.
10. 2023-24ನೇ ಸಾಲಿನಲ್ಲಿ ಬಜೆಟ್‌ಗಿಂತ ಹೆಚ್ಚುವರಿ ಖರ್ಚನ್ನು ಅನುಮೋದಿಸುವುದು ಮತ್ತು 2024-25ನೇ ಸಾಲಿನ ಬಜೆಟ್‌ನ್ನು ಪರಿಶೀಲಿಸಿ ಅನುಮೋದಿಸುವುದು.
11. ನಿವ್ವಳ ಲಾಭದ ವಿಲೇವಾರಿ ಹಾಗೂ ನಿರ್ದಿಷ್ಟ ಮೀಸಲು ಮತ್ತು ಇತರ ನಿಧಿಗಳನ್ನು ಸೃಜಿಸುವುದು.
12. ವರದಿ ಸಾಲಿನಲ್ಲಿ ಬ್ಯಾಂಕಿಗೆ ಸದಸ್ಯರನ್ನು ಸೇರಿಸಿಕೊಂಡ ಮತ್ತು ಸದಸ್ಯತ್ವದಿಂದ ಸಮಾಪನೆ ಮಾಡಿರುವ ಬಗ್ಗೆ ಅನುಮೋದನೆ.

13. ಸಿಬ್ಬಂದಿಗಳ ನೇಮಕ, ವೇತನ ಇತರೇ ಆರ್ಥಿಕ ಸೌಲಭ್ಯಗಳ ಪರಿಶೀಲನೆ ಹಾಗೂ ಅಗತ್ಯ ಕ್ರಮಗಳ ಅನುಮೋದನೆ.
14. ಉಪವಿಧಿಗಳ ತಿದ್ದುಪಡಿ ಅನುಮೋದನೆ
15. ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸಬಹುದಾದ ಇತರೆ ವಿಷಯಗಳು.
16. ವಂದನಾರ್ಪಣೆ .

ನಿರ್ದೇಶಕ ಮಂಡಳಿ ಅಪ್ಪಣೆ ಮೇರೆಗೆ

ಬೆಂಗಳೂರು

ಎಂ.ಎಸ್. ಪ್ರಸಾದ್

ಬಿ.ಎಸ್. ರೇಣುಕಾರಾಧ್ಯ

ದಿನಾಂಕ : 24-05-2024

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

ಅಧ್ಯಕ್ಷರು

ಸಭೆಯ ನಂತರ ಸದಸ್ಯರಿಗೆ ಭೋಜನ ಏರ್ಪಡಿಸಲಾಗಿದೆ.

ಸಭೆಯ ನಂತರ ಸದಸ್ಯರಿಗೆ ಭೋಜನ ಏರ್ಪಡಿಸಲಾಗಿದೆ.

ವಿಶೇಷ ಸೂಚನೆಗಳು

1. ಬ್ಯಾಂಕಿನ ಸದಸ್ಯರು ಹಿಂದಿನ 5 ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ 2 ಸಭೆಗಳಿಗೆ ಹಾಜರಾಗದಿದ್ದಲ್ಲಿ ಅಥವಾ ಹಿಂದಿನ ಐದು ಸಹಕಾರ ವರ್ಷಗಳ ಪೈಕಿ ಯಾವುದೇ ಎರಡು ಸಹಕಾರ ವರ್ಷಗಳಲ್ಲಿ ಬ್ಯಾಂಕಿನ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಮತ ನೀಡುವ ಹಕ್ಕನ್ನು ಹಾಗೂ ನಿರ್ದೇಶಕರ ಚುನಾವಣೆಯಲ್ಲಿ ಮತ ನೀಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ಸಹ ಹೊಂದಿರುವುದಿಲ್ಲ.
2. ಕಾನೂನು ರೀತಿ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಲು ಸದಸ್ಯತ್ವದ ತಮ್ಮ ಗುರುತಿನ ಚೀಟಿಯನ್ನು (Identification Card) ತಪ್ಪದೇ ತರುವುದು. ಇದುವರೆವಿಗೂ ಪಡೆಯದೇ ಇರುವವರು ತಪ್ಪದೇ ಪಡೆಯತಕ್ಕದ್ದು ಮತ್ತು ಷೇರು ಪತ್ರಗಳನ್ನು ಪಡೆಯುವುದು.
3. ಸುತ್ತಿದಾರರು ಸರ್ವ ಸದಸ್ಯರ ಸಭೆಯಲ್ಲಿ ಮತ ನೀಡಲು ಅರ್ಹರಲ್ಲ. ಆದ್ದರಿಂದ ಸುತ್ತಿ ಸಾಲವನ್ನು ದಿನಾಂಕ 14-6-2024ರೊಳಗೆ ಪಾವತಿಸುವುದು.
4. ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೇಳುವ ಪ್ರಶ್ನೆಗಳನ್ನು ಸಾಮಾನ್ಯ ಸಭೆಯ ದಿನಾಂಕಕ್ಕೆ ಐದು ದಿನ ಮೊದಲು ಲಿಖಿತ ಮೂಲಕ ಅಧ್ಯಕ್ಷರು / ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರಿಗೆ ನೀಡಬೇಕಾಗಿ ಮನವಿ ಮಾಡಲಾಗಿದೆ.

5. ಹೆಚ್ಚಿರುವ ಅಂಚೆ ವೆಚ್ಚ ಮತ್ತು ಅಸಮರ್ಪಕ ವಿತರಣೆಯ ಕಾರಣದಿಂದ ಸದಸ್ಯರು ದಯವಿಟ್ಟು ವಾರ್ಷಿಕ ವರದಿಯನ್ನು ಮತ್ತು ಆಡೀಟ್ ವರದಿಯನ್ನು ಈ ಸಭೆಗೆ ಹದಿನೈದು ದಿನ ಮುಂಚಿತವಾಗಿ ಬ್ಯಾಂಕಿನಲ್ಲಿ ಪಡೆದು ಸಹಕರಿಸುವುದು.
6. ಸದಸ್ಯರು ಬ್ಯಾಂಕಿಗೆ ಬಂದು ತಮ್ಮ ಖಾತೆಗಳಲ್ಲಿರುವ ಮೊತ್ತವನ್ನು ದೃಢೀಕರಿಸುವುದು ಮತ್ತು ಪಾಸ್ ಬುಕ್‌ನೊಂದಿಗೆ ವ್ಯವಹರಿಸುವುದು ಮತ್ತು ಕಡಿಮೆ ಮೊತ್ತವನ್ನು ಹೊಂದಿರುವ ಷೇರುದಾರರು ತಪ್ಪದೆ ಕನಿಷ್ಠ 1000/- ರೂ.ಗಳಿಗೆ ಹೆಚ್ಚಿಸುವುದು.
7. ಕೆ.ವೈ.ಸಿ. (K.Y.C) ಮಾರ್ಗದರ್ಶನದಂತೆ ಐ.ಡಿ. ಪ್ರೂಫ್, ಪಾನ್ ನಂಬರ್, ಆಧಾರ್ ಕಾರ್ಡ್ ಮತ್ತು ಇತ್ತೀಚಿನ ಫೋಟೋ ಪ್ರತಿಗಳನ್ನು ನೀಡಿ ಸಹಕರಿಸುವುದು. K.Y.C ನಿಯಮ ಪಾಲಿಸುವುದು.
8. ಸದಸ್ಯರು ವಿಳಾಸ ಬದಲಾವಣೆ, ಮೊಬೈಲ್, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಬ್ಯಾಂಕಿಗೆ ಸಲ್ಲಿಸಬೇಕಾಗಿ ವಿನಂತಿ.
9. 2024 ಮಾರ್ಚ್/ಏಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ./ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಹಾಗೂ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲು ನಿಗದಿತ ಅರ್ಜಿಯ ನಮೂನೆಯೊಂದಿಗೆ ಬ್ಯಾಂಕಿಗೆ ಅರ್ಜಿಗಳನ್ನು ದಿನಾಂಕ 27-6-2024ರೊಳಗಾಗಿ ಸಲ್ಲಿಸಲು ಮನವಿ ಮಾಡಲಾಗಿದೆ.
10. ಪ್ರತಿಯೊಬ್ಬ ಜಾಮೀನುದಾರನು ಸಾಲಗಾರನಷ್ಟೇ ಬ್ಯಾಂಕಿನ ಸಾಲದ ಹಣಕ್ಕೆ ಜವಾಬ್ದಾರರಾಗಿರುತ್ತಾರೆ.
11. ಜಾಮೀನು ಆಗುವ ಮೊದಲು ಸಾಲಗಾರನ ವೈಯಕ್ತಿಕ ಸ್ಥಿತಿ, ಆರ್ಥಿಕ ಪರಿಸ್ಥಿತಿ ಸಾಲದ ಉದ್ದೇಶ ಸಾಲವನ್ನು ತೀರಿಸುವ ಶಕ್ತಿ ಇವುಗಳನ್ನು ತಿಳಿದಿರುವುದು ಮತ್ತು ಸಾಲವನ್ನು ಸರಿಯಾಗಿ ಕಟ್ಟಿರುವುದನ್ನು ಸಹ ಆಗಾಗ್ಗೆ ವಿಚಾರಿಸುವುದು.
12. ಶೇವಣಿದಾರರು ಪಾನ್ ಕಾರ್ಡ್ ಪ್ರತಿಯನ್ನು ಸಲ್ಲಿಸುವುದು, ವಾರ್ಷಿಕ ರೂ. 40,000/-ದ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಕಾನೂನಿನಂತೆ T.D.S. ಕಡ್ಡಾಯವಾಗಿದೆ. ಪಾನ್ ಕಾರ್ಡ್ ಸಲ್ಲಿಸದಿದ್ದಲ್ಲಿ ಶೇ. 20ರಂತೆ ಬಡ್ಡಿಯ ಮೇಲೆ T.D.S. ಕಡಿತ ಮಾಡಲಾಗುವುದು. ಆದಾಯ ಮಿತಿಗಿಂತ ಕಡಿಮೆ ಇದ್ದಲ್ಲಿ ಫಾರಂ 15G/15H ಸಲ್ಲಿಸುವುದು.